




ତନିଯୁ ଲୁଙ୍ଗର ଏକେ ଭଂଗର?

ಶ ನಿಗ್ರಹ; ಅದು ನಮ್ಮ ಸೌರವ್ಯಾಹದ ಒಂದು ಅನಿಲ ದೈತ್ಯ. ಅರವತ್ತೇರಡಕ್ಕು ಅಧಿಕ ಜಂಧುರ ಸಾಗಷ್ಟೆ ಹೊದಿರುವ ಈ ಗ್ರಹದ್ದು (ಚಿತ್ರ 1,3) ಪರಮ ಸುಂದರ ರೂಪ ಅದಕ್ಕೆ ಕಾರಣ ಈ ಗ್ರಹ ಪಡೆದಿರುವ ಬಹು ಉಗ್ನಿರ ಅಲಂಕಾರ (ಚಿತ್ರ 2). ಉಗ್ನಿರಾಲಂಕೃತವೇ ಆಗಿರುವ ಇವಿತರ ಗ್ರಹಗಳಾದ ಗುರು, ಯಮೇನಸ್ ಮತ್ತು ನೇಪ್ಪುನಾಗಳಲ್ಲಿ ಯಾವುದೂ ಕಂಕಣ ಅಲಂಕರಣದಲ್ಲಿ ಶಿನಿಗೆ ಕಿಂಟಿತ್ತು ಸಾಟಿ ಇಲ್ಲ.

ఈని గ్రహద సమభాజకద సమతలదల్లి ఈ గ్రహవన్ను పరివర్షిసువ ఉంగుర వృష్టియల్లి సమాంతరవాద మత్తు ప్రత్యేకవాద ఎంచె వ్యుతిగణించే. ప్రతి వ్యుతిగణించే నుండి ఉంగురగణించే. శనియు మేల్ళీ ల్యాండ 7000 కిలో ఏకారా దూరాదింద ఆరంభగొండు 80,000 కిలో ఏకారా దూరాదిందగా ఈ ఉంగుర వృష్టి తట్టియతే కఠినిది. కాఖగణపే గాత్రాదింద భారీ బండేగళవరేగిన గాత్రగళ నిగాల్లిన మత్తితర లలవారు ఫెన ద్వ్యాగళ అసంఖ్య చెలుగాలింద సంయోజనసౌందిరువ ఈ ఉంగురగళు శనియున్న సుత్తుత్త, సూయిన బెళ్కను ప్రతిఫలిసుత్త శనిగే అనుపమ బాక్ష సౌందర్యపన్న ఒదగించే (చిత్ర 2).

ବାସୁଦେବାରୀ କେ ଲଙ୍ଘନ ରୁହୁଣ୍ଡି ତାଣୀ ରୁହୁଣ୍ଡାଜୀଟ ଲକ୍ଷ୍ମଣ ଅଳ୍ପ!
ପ୍ରସ୍ତୁତ 450 କୋଟି ମର୍ଫ ପରିୟ୍ୟନ୍ତ ତାଣୀଯ ଶନିହାତ୍ତେ କେବେ ଶୁମାରୁ
ହେଉ କୋଟି ପରିଗଳ ହିଁଦେ ବୁଦ୍ଧ ଅଦରଦେ ଓଠିଦୁ ଲୁପ୍ରଗଜ ତାଣୀଯ



గురుత్వ దింద భిడ్గాలండు ఈ ఉంగుర రాప తాళిదే. హాగే ఇత్తిచిన అలంకారపాగిరువ ఈ ఉంగుర వ్యవస్థేయల్లిరువ ఒట్ట ప్రవ్వ హద్దెన్దు దశలక్ష కోఈ టిన్సో ఆగువెండిదే.

ವಿಸ್ತಯ ಪನೆದರೆ ಶಾಸ್ತ್ರಗಳವನ್ನು ಸಮೀಕ್ಷಿಸಿ ಅದರ ಅಧ್ಯಯನ ನಡೆಸಿದ
ಅತ್ಯುತ್ತಮ ಇತ್ತೀಚಿನ ಕೇವಲ ವೈಜ್ಞಾನಿಕ ನೌಕೆ ಒಂದು ಅಲ್ಲಿ ವಿಶೇಷ ಮಾಹಿತಿಯನ್ನು
ಒದಗಿಸಿದೆ. ಶಾಸ್ತ್ರಯ ಉಂಗುರಗಳನ್ನು ಭಂಗಿರ, ಎಂದೆ ಅಶಾಶ್ವತ, ಎಂಬುದನ್ನು
ಸ್ವಾತಂತ್ರ್ಯವಾಗಿಸಿದೆ. ಏಕೆಂದರೆ ಶಾಸ್ತ್ರಯ ಉಂಗುರಗಳಿನ ದ್ವಾರಾ 'ಮೊದಗಾಳಿ'ಯಾದ
ಉಂದರುವ ಮಳಿ ಹನಿಗಳಿಂತೆ ಶಾಸ್ತ್ರಯ ಮೇಲ್ಮೈಗೆ ನಿರಂತರ ಬಿಳಿತ್ತಿದೆ.
'ಉಂಗುರ ಮಳಿ' ಎಂದೇ ಹೆಸರಿಸಲಾಗಿರುವ ಈ ಅವಿರತ ಮಳಿಯಲ್ಲಿ
ಪ್ರತಿ ಸೆಕೆಂಡ್‌ಗೆ 2,800 ಕಿಲೋ ಗ್ರಾಂಮ್ಮೆ ಉಂಗುರ ದ್ವಾರಾ ಸುರಿದು
ಹೋಗುತ್ತಿದೆ. ತತ್ತ್ವಿಕಾಂಶವಾಗಿ ಶಾಸ್ತ್ರಯ ಉಂಗುರಾಲಂಕಾರ ಕರಗುತ್ತಿದೆ.
ಗಿರಿಜ್ಯ ಇನ್ನು ಮೂವತ್ತು ಕೇಳಿ ವರ್ವಾಗಳ ವೇಗಿಗೆ ಈ ಅಧ್ಯುತ ಅಲಂಕರಣ
ಸಂಪೂರ್ಣ ಕಣಿ ರೆಯಾಗುವ ಹಾದಿಯಲ್ಲಿದೆ.

21-2-2019 ರ ಉತ್ತರಗಳು

ಎಡದಿಂದ ಬಲಕ್ಕೆ:

1. అతంక 3. హమాల 4. రాసబ్ 6. అనునయ 7. పరిభవ
 9. లటాపటి; 11. అవసర; 15. నజరు; 16. బళిక; 17. పుకారు

మేలింద కేళక్కే:

 1. అలస్తై; 2. కరాబు; 3. హనన; 5. భజంరి; 6. అచెల; 8.
 - వయార; 10. పతన; 12. వెపిక; 13. హుర్పు; 14. జిబరు

■ ಎನ್. ವಾಸುದೇವ್